



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part -IV	ಬೆಂಗಳೂರು, ಶುಕ್ರವಾರ, ೧೨, ಏಪ್ರಿಲ್, ೨೦೨೪ (ಚೈತ್ರ, ೨೩, ಶಕವರ್ಷ, ೧೯೪೬) BENGALURU, FRIDAY, 12, APRIL, 2024 (CHAITHRA, 23, SHAKAVARSHA, 1946)	ನಂ. ೨೨೩ No. 223
---------------------	---	--------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ (ಚುನಾವಣೆಗಳು)
ಅಧಿಸೂಚನೆ

ಸಂಖ್ಯೆ: ಸಿಆಸುಇ 01 ಚುಲೋಸ 2024, ಬೆಂಗಳೂರು, ದಿನಾಂಕ: 12ನೇ ಏಪ್ರಿಲ್, 2024.

ಈ ಕೆಳಕಂಡ ಭಾರತ ಸರ್ಕಾರದ ಶಾಸಕಾಂಗ ಇಲಾಖೆ, ಕಾನೂನು ಮತ್ತು ನ್ಯಾಯ ಮಂತ್ರಾಲಯದ ಅಧಿಸೂಚನೆ ಸಂಖ್ಯೆ: [ಎಫ್. ಸಂಖ್ಯೆ, ಹೆಚ್-11024 (4)2023-Leg.II], ದಿನಾಂಕ: 12ನೇ ಏಪ್ರಿಲ್, 2024 ಹಾಗೂ ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ: 464/ಇಪಿಎಸ್/2024 (3), ದಿನಾಂಕ: 12ನೇ ಏಪ್ರಿಲ್, 2024ರ ಅಧಿಸೂಚನೆಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಗೆ ಮರು ಪ್ರಕಟಿಸಲಾಗಿದೆ.

ಭಾರತ ಸರ್ಕಾರ
ಕಾನೂನು ಮತ್ತು ನ್ಯಾಯ ಮಂತ್ರಾಲಯ
ಶಾಸಕಾಂಗ ಇಲಾಖೆ

ಅಧಿಸೂಚನೆ

ನವದೆಹಲಿ, 12ನೇ ಏಪ್ರಿಲ್, 2024
ಚೈತ್ರ 23, 1946 (ಶಕ)

ಎಸ್.ಓ. (ಇ).- ಹದಿನೇಳನೇ ಲೋಕಸಭೆಯ ಅವಧಿಯು ಮುಕ್ತಾಯಗೊಳ್ಳುತ್ತಿದ್ದು, ಹೊಸ ಲೋಕಸಭೆಯನ್ನು ರಚಿಸುವ ಉದ್ದೇಶಕ್ಕಾಗಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ;

ಆದ್ದರಿಂದ, ಈಗ, ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 (1951 ರ 43)ರ 14ನೇ ಪ್ರಕರಣದ 2ನೇ ಉಪ-ಪ್ರಕರಣದ ಅನುಸಾರ, ಮಾನ್ಯ ರಾಷ್ಟ್ರಪತಿಯವರು, ಈ ಕೆಳಗೆ ನೀಡಲಾದ ಕೋಷ್ಟಕದ (1)ನೇ ಕಾಲಂನಲ್ಲಿ ನಿರ್ದಿಷ್ಟಪಡಿಸಿದ ಅಸ್ಸಾಂ, ಬಿಹಾರ, ಛತ್ತೀಸ್‌ಗಢ್, ಗೋವಾ, ಗುಜರಾತ್, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಅಥವಾ ಸಂದರ್ಭಾನುಸಾರ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯೊಳಗಿನ, ಕೆಳಗೆ ನೀಡಲಾದ ಕೋಷ್ಟಕದ (2)ನೇ ಕಾಲಂನಲ್ಲಿ ನಿರ್ದಿಷ್ಟಪಡಿಸಿದ ಸಂಸದೀಯ ಚುನಾವಣಾ ಕ್ಷೇತ್ರಗಳಿಗೆ ಸದರಿ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಮತ್ತು ಆದೇಶಗಳ ಉಪಬಂಧಗಳನುಸಾರ ಸದಸ್ಯರನ್ನು ಚುನಾಯಿಸುವಂತೆ ಈ ಮೂಲಕ ಕರೆ ನೀಡಲಾಗಿದೆ.

ರಾಜ್ಯ (1)	ಲೋಕಸಭೆ ಚುನಾವಣಾ ಕ್ಷೇತ್ರ (2)
ಅಸ್ಸಾಂ	1-ಕೊಕ್ರಜಾರ್ (ಪ.ಪಂ)
	2-ಧುಬಿ
	3-ಬಾರ್ಪೆಟಾ
	5-ಗುವಾಹಟಿ
ಬಿಹಾರ	7-ಝಂಜರಪುರ
	8-ಸುಪಾಲ್
	9-ಅರಾರಿಯಾ
	13-ಮಾಧೇಪುರ
	25-ಖಗಾರಿಯಾ
ಛತ್ತೀಸ್‌ಗಢ	1-ಸರ್ಗುಜಾ (ಪ.ಪಂ)
	2-ರಾಯಗಢ (ಪ.ಪಂ)
	3-ಜಾಂಜ್ಞೀರ್-ಚಂಪಾ (ಪ.ಜಾ)
	4-ಕೋರಬಾರ್
	5-ಬಿಲಾಸ್ಪುರ್
	7-ದುರ್ಗ
	8-ರಾಯಪುರ
ಗೋವಾ	1-ಉತ್ತರ ಗೋವಾ
	2-ದಕ್ಷಿಣ ಗೋವಾ
ಗುಜರಾತ್	1-ಕಚ್ (ಪ.ಜಾ)
	2-ಬನಸ್ಕಾಂತ
	3-ಪಟಾನ್
	4-ಮಹೇಶನ್
	5-ಸಬರಕಾಂತ
	6-ಗಾಂಧಿನಗರ
	7-ಅಹಮದಾಬಾದ್ ಪೂರ್ವ
	8-ಅಹಮದಾಬಾದ್ ಪಶ್ಚಿಮ (ಪ.ಜಾ)
	9-ಸುರೇಂದ್ರನಗರ
	10-ರಾಜ್ಕೋಟ್
	11-ಪೋರಬಂದರ್
	12-ಜಾಮ್‌ನಗರ
	13-ಜುನಾಗಢ
	14-ಅಮ್ರೇಲಿ
	15-ಭಾವನಗರ
	16-ಆನಂದ್

	17-ಖೇಡಾ
	18-ಪಂಚಮಹಲ್
	19-ದಹೋದ್ (ಪ.ಪಂ)
	20-ವಡೋದರಾ
	21-ಫೋಟಾ ಉದಯಪುರ (ಪ.ಪಂ)
	22-ಭರೂಜ್
	23-ಬಾಡೋಲಿ (ಪ.ಪಂ)
	24-ಸೂರತ್
	25-ನವಸಾರಿ
	26-ವಲ್ಸಾದ್ (ಪ.ಪಂ)
ಕರ್ನಾಟಕ	1-ಚಿಕ್ಕೋಡಿ
	2-ಬೆಳಗಾಂ
	3-ಬಾಗಲಕೋಟೆ
	4-ಬಿಜಾಪುರ (ಪ.ಜಾ)
	5-ಗುಲ್ಬರ್ಗಾ (ಪ.ಜಾ)
	6-ರಾಯಚೂರು (ಪ.ಪಂ)
	7-ಬೀದರ್
	8-ಕೊಪ್ಪಳ
	9-ಬಳ್ಳಾರಿ (ಪ.ಪಂ)
	10-ಹಾವೇರಿ
	11-ಧಾರವಾಡ
	12-ಉತ್ತರ ಕನ್ನಡ
	13-ದಾವಣಗೆರೆ
	14-ಶಿವಮೊಗ್ಗ
ಮಧ್ಯ ಪ್ರದೇಶ	01-ಮೊರೆನಾ
	02-ಭಿಂದ್ (ಪ.ಜಾ)
	03-ಗ್ವಾಲಿಯರ್
	04-ಗುಣ
	05-ಸಾಗರ್
	18-ವಿದಿಶಾ
	19-ಭೋಪಾಲ್
	20-ರಾಜ್ಕಡ
ಮಹಾರಾಷ್ಟ್ರ	32-ರಾಯಗಡ
	35-ಬಾರಾಮತಿ
	40-ಉಸ್ತಾನಾಬಾದ್
	41-ಲಾತೂರ್ (ಪ.ಜಾ)

	42-ಸೋಲಾಪುರ (ಪ.ಜಾ))
	43-ಮದ
	44-ಸಾಂಗ್ಲಿ
	45-ಸತಾರಾ
	46-ರತ್ನಗಿರಿ-ಸಿಂಧುದುರ್ಗ
	47-ಕೊಲ್ಹಾಪುರ
	48-ಹಟ್ಕಾನಗಲೆ
ಉತ್ತರ ಪ್ರದೇಶ	8-ಸಂಭಾಲ್
	16-ಹತ್ರಾಸ್ (ಪ.ಜಾ)
	18-ಆಗ್ರಾ (ಪ.ಜಾ)
	19-ಫತೇಪುರ್ ಸಿಕ್ರಿ
	20-ಫಿರೋಜಾಬಾದ್
	21-ಮೈನ್‌ಪುರಿ
	22-ಎಟಾಹ್
	23-ಬದೌನ್
	24-ಆನ್ಲಾ
	25-ಬರೇಲಿ
ಪಶ್ಚಿಮ ಬಂಗಾಳ	7-ಮಲ್ಲಾಹ ಉತ್ತರ
	8-ಮಲ್ಲಾಹಾ ದಕ್ಷಿಣ
	9-ಜಂಗೀಪುರ
	11-ಮುರ್ಷಿದಾಬಾದ್
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ & ಡಿಯು	1-ದಮನ್ ಮತ್ತು ದಿಯು
	2-ದಾದ್ರಾ ಮತ್ತು ನಗರ ಹವೇಲಿ (ಪ.ಪಂ)
ಜಮ್ಮು ಮತ್ತು ಕಾಶ್ಮೀರ	3-ಅನಂತನಾಗ್-ರಾಜೌರಿ

[ಎಫ್. ಸಂಖ್ಯೆ. ಹೆಚ್-11024 (4)2023-Leg.II]

(ದಿವಾಕರ್ ಸಿಂಗ್)

ಜಂಟಿ ಕಾರ್ಯದರ್ಶಿ ಮತ್ತು ಶಾಸಕಾಂಗ ಸಲಹೆಗಾರರು

ಭಾರತ ಚುನಾವಣಾ ಆಯೋಗ

ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ - 110001.

ಸಂಖ್ಯೆ: 464/ಇಪಿಎಸ್/2024(3)

ದಿನಾಂಕ: 12ನೇ ಏಪ್ರಿಲ್, 2024
23 ಚೈತ್ರ, 1946(ಶಕ)

ಅಧಿಸೂಚನೆ

ಭಾರತದ ರಾಷ್ಟ್ರಪತಿಯವರು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ 43)ರ 14ನೇ ಪ್ರಕರಣದ 2ನೇ ಉಪ ಪ್ರಕರಣದಲ್ಲಿ ಅಧಿಸೂಚನೆಯನ್ನು ಹೊರಡಿಸಿ, ದಿನಾಂಕ: 12ನೇ ಏಪ್ರಿಲ್, 2024 (ಶುಕ್ರವಾರ) ರಂದು ಭಾರತದ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ಸದರಿ ಅಧಿನಿಯಮದ ಉಪ ಬಂಧಗಳು ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಹಾಗೂ ಆದೇಶಗಳಿಗನುಸಾರವಾಗಿ ಈ ಕೆಳಗಿನ ಅನುಸೂಚಿಯ ಕಾಲಂ 1 ರಲ್ಲಿ ನಮೂದಿಸಲಾದ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕೆಳಗಿನ ಅನುಸೂಚಿಯ ಕಾಲಂ 2ರಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಂದು ಲೋಕಸಭೆ ಚುನಾವಣಾ ಕ್ಷೇತ್ರಗಳಿಗೆ ಲೋಕಸಭೆ ಸದಸ್ಯರನ್ನು ಚುನಾಯಿಸಲು ಕರೆ ನೀಡಿರುವುದರಿಂದ ;

2. ಈಗ ಸದರಿ ಅಧಿನಿಯಮದ 30 ಮತ್ತು 56ನೇ ಪ್ರಕರಣಗಳಿಗನುಸಾರವಾಗಿ ಭಾರತ ಚುನಾವಣಾ ಆಯೋಗವು ಈ ಮೂಲಕ -

(ಎ) ಸದರಿ ಚುನಾವಣೆಗೆ ಸಂಬಂಧಿಸಿದಂತೆ, ಸದರಿ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಪ್ರತಿಯೊಂದು ಲೋಕಸಭೆ ಚುನಾವಣಾ ಕ್ಷೇತ್ರಗಳಿಂದ;

- (ಎ) ನಾಮಪತ್ರಗಳನ್ನು ಸಲ್ಲಿಸಲು ದಿನಾಂಕ: 19ನೇ ಏಪ್ರಿಲ್, 2024 (ಶುಕ್ರವಾರ) ಕೊನೆಯ ದಿನಾಂಕವನ್ನು;
- (ಬಿ) ನಾಮಪತ್ರಗಳ ಪರಿಶೀಲನೆಗೆ ದಿನಾಂಕ: 20ನೇ ಏಪ್ರಿಲ್, 2024 (ಶನಿವಾರ) ಅನ್ನು;
- (ಸಿ) ಉಮೇದುವಾರಿಕೆಗಳನ್ನು ಹಿಂಪಡೆಯುವುದಕ್ಕೆ ದಿನಾಂಕ: 22ನೇ ಏಪ್ರಿಲ್, 2024 (ಸೋಮವಾರ) ಅನ್ನು;
- (ಡಿ) ಈ ಕೆಳಗಿನ ಅನುಸೂಚಿಯ ಕಾಲಂ 2ರಲ್ಲಿನ ನಮೂದನೆಯಲ್ಲಿ ನಿರ್ದಿಷ್ಟಪಡಿಸಿದ ಲೋಕಸಭೆ ಚುನಾವಣಾ ಕ್ಷೇತ್ರಗಳಲ್ಲಿ ಮತದಾನ ಅವಶ್ಯಕವಾದರೆ ಮತದಾನದ ದಿನಾಂಕವಾಗಿ ಈ ಮುಂದಿನ ಅನುಸೂಚಿಯ ಕಾಲಂ 3ರಲ್ಲಿ ನಿರ್ದಿಷ್ಟಪಡಿಸಿದ ದಿನಾಂಕವನ್ನು;
- (ಇ) ಈ ಮೇಲೆ ನಮೂದಿಸಿರುವ ಎಲ್ಲಾ ಲೋಕಸಭೆ ಚುನಾವಣಾ ಕ್ಷೇತ್ರಗಳಲ್ಲಿ ಚುನಾವಣೆಯನ್ನು ದಿನಾಂಕ: 06ನೇ ಜೂನ್, 2024 (ಗುರುವಾರ)ಕ್ಕೆ ಮುಂಚೆ ಪೂರ್ಣಗೊಳಿಸತಕ್ಕದ್ದೆಂದು-ಗೊತ್ತುಪಡಿಸುತ್ತದೆ; ಮತ್ತು

(ಬಿ) ಮೇಲಿನ ಚುನಾವಣೆಗಾಗಿ ಸದರಿ ಅನುಸೂಚಿಯ ಕಾಲಂ 2ರಲ್ಲಿ ನಿರ್ದಿಷ್ಟಪಡಿಸಲಾದ ಚುನಾವಣಾ ಕ್ಷೇತ್ರಗಳಲ್ಲಿ ಅದರ ಕಾಲಂ 3ರಲ್ಲಿ ಅಂತಹ ಚುನಾವಣಾ ಕ್ಷೇತ್ರಗಳ ಎದುರು ನಿರ್ದಿಷ್ಟಪಡಿಸಲಾದ ದಿನಾಂಕದಂದು ಅವಶ್ಯವಾದರೆ ಮತದಾನ ಅವಧಿಯನ್ನು ಈ ಕೆಳಗಿನ ಅನುಸೂಚಿಯ ಕಾಲಂ 4ರಲ್ಲಿ ನಿರ್ದಿಷ್ಟಪಡಿಸಲಾಗಿದೆ.

ಅನುಸೂಚಿ

ಮತದಾನ ನಡೆಯುವ ಲೋಕಸಭೆ ಚುನಾವಣಾ ಕ್ಷೇತ್ರಗಳು, ದಿನಾಂಕಗಳು ಹಾಗೂ ಅವಧಿಗಳು

ಹಂತ-III

ರಾಜ್ಯ/ಕೇಂದ್ರಾಡಳಿತ ಪ್ರದೇಶ	ಲೋಕಸಭೆ ಚುನಾವಣಾ ಕ್ಷೇತ್ರ/ವಿಧಾನಸಭೆ ಚುನಾವಣಾ ಕ್ಷೇತ್ರ	ಮತದಾನ ದಿನಾಂಕ	ಮತದಾನದ ಅವಧಿ
(1)	(2)	(3)	(4)
ಅಸ್ಸಾಂ	1-ಕೊಕ್ರಜಾರ್ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 05:00 PM
	2-ಧುಬ್ರಿ	07.05.2024 (ಮಂಗಳವಾರ)	07:00 AM ರಿಂದ 05:00 PM
	3-ಬಾರ್ಪೇಟಾ	07.05.2024 (ಮಂಗಳವಾರ)	07:00 AM ರಿಂದ 05:00 PM
	5-ಗುವಾಹಟಿ	07.05.2024 (ಮಂಗಳವಾರ)	07:00 AM ರಿಂದ 05:00 PM
ಬಿಹಾರ	7-ಝಂಜರಪುರ	07.05.2024 (ಮಂಗಳವಾರ)	07:00 AM ರಿಂದ 06:00 PM
	8-ಸುಪಾಲ್	07.05.2024 (ಮಂಗಳವಾರ)	07:00 AM ರಿಂದ 06:00 PM
	9-ಅರಾರಿಯಾ	07.05.2024 (ಮಂಗಳವಾರ)	07:00 AM ರಿಂದ 06:00 PM
	13-ಮಾಧೇಪುರ		
	70-ಆಲಂನಗರ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	71-ಬಿಹಾರಿಗಂಜ್ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	73-ಮಾಧೇಪುರ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	74-ಸೋನಬರ್ಹಾ (ಪ.ಜಾ) ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	75-ಸಹಸರ್ನಾ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	77-ಮಹಿಷಿ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 04:00 PM
	25-ಖಗಾರಿಯಾ		
	76-ಸಿವ್ವಿ ಭಕ್ತಿಯಾಪುರ್ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 04:00 PM
	140-ಹಾಸನಪುರ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	148-ಅಲೌಲಿ (ಪ.ಜಾ) ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 04:00 PM
	149-ಖಗಾರಿಯಾ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM
	150-ಬೆಲ್ಹಾರ್ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 04:00 PM
151-ಪರ್ಬಟ್ಪಾ ವಿ.ಕ್ಷೇ.	07.05.2024 (ಮಂಗಳವಾರ)	07:00 AM ರಿಂದ 06:00 PM	
ಛತ್ತೀಸ್‌ಗಢ್	1-ಸರ್ಗುಜಾ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	2-ರಾಯಗಢ್ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	3-ಜಾಂಜ್ಜಿರ್-ಚಂಪಾ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	4-ಕೋರ್ಬಾ	07.05.2024 (ಮಂಗಳವಾರ)	07:00 AM ರಿಂದ 06:00 PM
	5-ಬಿಲಾಸ್ಪುರ್	07.05.2024 (ಮಂಗಳವಾರ)	07:00 AM ರಿಂದ 06:00 PM
	7-ದುರ್ಗ	07.05.2024 (ಮಂಗಳವಾರ)	07:00 AM ರಿಂದ 06:00 PM
	8-ರಾಯಪುರ	07.05.2024 (ಮಂಗಳವಾರ)	07:00 AM ರಿಂದ 06:00 PM

ಗೋವಾ	1-ಉತ್ತರ ಗೋವಾ	07.05.2024 (ಮಂಗಳವಾರ)	07:00 AM ರಿಂದ 06:00 PM
	2- ದಕ್ಷಿಣ ಗೋವಾ	07.05.2024 (ಮಂಗಳವಾರ)	07:00 AM ರಿಂದ 06:00 PM
ಗುಜರಾತ್	1- ಕಚ್ಛ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	2-ಬನಸ್ಕಾಂತ	07.05.2024 (ಮಂಗಳವಾರ)	07:00 AM ರಿಂದ 06:00 PM
	3-ಪಟಾನ್	07.05.2024 (ಮಂಗಳವಾರ)	07:00 AM ರಿಂದ 06:00 PM
	4-ಮಹೇಶನ	07.05.2024 (ಮಂಗಳವಾರ)	07:00 AM ರಿಂದ 06:00 PM
	5-ಸಬರಕಾಂತ	07.05.2024 (ಮಂಗಳವಾರ)	07:00 AM ರಿಂದ 06:00 PM
	6-ಗಾಂಧಿನಗರ	07.05.2024 (ಮಂಗಳವಾರ)	07:00 AM ರಿಂದ 06:00 PM
	7-ಅಹಮದಾಬಾದ್ ಪೂರ್ವ	07.05.2024 (ಮಂಗಳವಾರ)	07:00 AM ರಿಂದ 06:00 PM
	8-ಅಹಮದಾಬಾದ್ ಪಶ್ಚಿಮ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	9-ಸುರೇಂದ್ರನಗರ	07.05.2024 (ಮಂಗಳವಾರ)	07:00 AM ರಿಂದ 06:00 PM
	10- ರಾಜ್‌ಕೋಟ್	07.05.2024 (ಮಂಗಳವಾರ)	07:00 AM ರಿಂದ 06:00 PM
	11-ವೋರಬಂದರ್	07.05.2024 (ಮಂಗಳವಾರ)	07:00 AM ರಿಂದ 06:00 PM
	12-ಜಾಮ್‌ನಗರ	07.05.2024 (ಮಂಗಳವಾರ)	07:00 AM ರಿಂದ 06:00 PM
	13-ಜುನಾಗಢ	07.05.2024 (ಮಂಗಳವಾರ)	07:00 AM ರಿಂದ 06:00 PM
	14-ಅಮ್ರೇಲಿ	07.05.2024 (ಮಂಗಳವಾರ)	07:00 AM ರಿಂದ 06:00 PM
	15-ಭಾವನಗರ	07.05.2024 (ಮಂಗಳವಾರ)	07:00 AM ರಿಂದ 06:00 PM
	16-ಆನಂದ್	07.05.2024 (ಮಂಗಳವಾರ)	07:00 AM ರಿಂದ 06:00 PM
	17-ಖೇಡಾ	07.05.2024 (ಮಂಗಳವಾರ)	07:00 AM ರಿಂದ 06:00 PM
	18-ಪಂಚಮಹಲ್	07.05.2024 (ಮಂಗಳವಾರ)	07:00 AM ರಿಂದ 06:00 PM
	19-ದಹೋಡ್ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	20-ವಡೋದರಾ	07.05.2024 (ಮಂಗಳವಾರ)	07:00 AM ರಿಂದ 06:00 PM
	21-ಫೋಟಾ ಉದಯಪುರ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	22-ಭರೂಚ್	07.05.2024 (ಮಂಗಳವಾರ)	07:00 AM ರಿಂದ 06:00 PM
	23-ಬಾರ್ಡೋಲಿ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	24-ಸೂರತ್	07.05.2024 (ಮಂಗಳವಾರ)	07:00 AM ರಿಂದ 06:00 PM
	25-ನವಸಾರಿ	07.05.2024 (ಮಂಗಳವಾರ)	07:00 AM ರಿಂದ 06:00 PM
	26-ವಲ್ಸಾದ್ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM

ಕರ್ನಾಟಕ	1-ಚಿಕ್ಕೋಡಿ	07.05.2024 (ಮಂಗಳವಾರ)	07:00 AM ರಿಂದ 06:00 PM
	2-ಬೆಳಗಾಂ	07.05.2024 (ಮಂಗಳವಾರ)	07:00 AM ರಿಂದ 06:00 PM
	3-ಬಾಗಲಕೋಟೆ	07.05.2024 (ಮಂಗಳವಾರ)	07:00 AM ರಿಂದ 06:00 PM
	4-ಬಿಜಾಪುರ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	5-ಗುಲ್ಬರ್ಗಾ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	6-ರಾಯಚೂರು (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	7-ಬೀದರ್	07.05.2024 (ಮಂಗಳವಾರ)	07:00 AM ರಿಂದ 06:00 PM
	8-ಕೊಪ್ಪಳ	07.05.2024 (ಮಂಗಳವಾರ)	07:00 AM ರಿಂದ 06:00 PM
	9-ಬಳ್ಳಾರಿ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
	10-ಹಾವೇರಿ	07.05.2024 (ಮಂಗಳವಾರ)	07:00 AM ರಿಂದ 06:00 PM
	11-ಧಾರವಾಡ	07.05.2024 (ಮಂಗಳವಾರ)	07:00 AM ರಿಂದ 06:00 PM
	12-ಉತ್ತರ ಕನ್ನಡ	07.05.2024 (ಮಂಗಳವಾರ)	07:00 AM ರಿಂದ 06:00 PM
	13-ದಾವಣಗೆರೆ	07.05.2024 (ಮಂಗಳವಾರ)	07:00 AM ರಿಂದ 06:00 PM
	14-ಶಿವಮೊಗ್ಗ	07.05.2024 (ಮಂಗಳವಾರ)	07:00 AM ರಿಂದ 06:00 PM
ಮಧ್ಯಪ್ರದೇಶ	1-ಮೊರೆನಾ	07.05.2024 (ಮಂಗಳವಾರ)	07:00 AM ರಿಂದ 06:00 PM
	2-ಭಿಂದ್ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	3-ಗ್ವಾಲಿಯರ್	07.05.2024 (ಮಂಗಳವಾರ)	07:00 AM ರಿಂದ 06:00 PM
	4-ಗುಣ	07.05.2024 (ಮಂಗಳವಾರ)	07:00 AM ರಿಂದ 06:00 PM
	5-ಸಾಗರ್	07.05.2024 (ಮಂಗಳವಾರ)	07:00 AM ರಿಂದ 06:00 PM
	18-ವಿದಿಶಾ	07.05.2024 (ಮಂಗಳವಾರ)	07:00 AM ರಿಂದ 06:00 PM
	19-ಭೋಪಾಲ್	07.05.2024 (ಮಂಗಳವಾರ)	07:00 AM ರಿಂದ 06:00 PM
	20-ರಾಜ್‌ಢ	07.05.2024 (ಮಂಗಳವಾರ)	07:00 AM ರಿಂದ 06:00 PM
ಮಹಾರಾಷ್ಟ್ರ	32-ರಾಯಗಡ	07.05.2024 (ಮಂಗಳವಾರ)	07:00 AM ರಿಂದ 06:00 PM
	35-ಬಾರಾಮತಿ	07.05.2024 (ಮಂಗಳವಾರ)	07:00 AM ರಿಂದ 06:00 PM
	40-ಉಸ್ಮಾನಾಬಾದ್	07.05.2024 (ಮಂಗಳವಾರ)	07:00 AM ರಿಂದ 06:00 PM
	41-ಲಾತೂರ್ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	42-ಸೋಲಾಪುರ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	43-ಮದ	07.05.2024 (ಮಂಗಳವಾರ)	07:00 AM ರಿಂದ 06:00 PM
	44-ಸಾಂಗ್ಲಿ	07.05.2024 (ಮಂಗಳವಾರ)	07:00 AM ರಿಂದ 06:00 PM
	45-ಸತಾರಾ	07.05.2024 (ಮಂಗಳವಾರ)	07:00 AM ರಿಂದ 06:00 PM
	46-ರತ್ನಗಿರಿ- ಸಿಂಧುದುರ್ಗ	07.05.2024 (ಮಂಗಳವಾರ)	07:00 AM ರಿಂದ 06:00 PM
	47-ಕೊಲ್ಲಾಪುರ	07.05.2024 (ಮಂಗಳವಾರ)	07:00 AM ರಿಂದ 06:00 PM
48-ಹಟ್ಯಾನಂಗಲೆ	07.05.2024 (ಮಂಗಳವಾರ)	07:00 AM ರಿಂದ 06:00 PM	

೯

ಉತ್ತರ ಪ್ರದೇಶ	8-ಸಂಭಾಲ್	07.05.2024 (ಮಂಗಳವಾರ)	07:00 AM ರಿಂದ 06:00 PM
	16-ಹತ್ಯಾಸ್ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	18-ಆಗ್ರಾ (ಪ.ಜಾ)	07.05.2024 (ಮಂಗಳವಾರ)	07:00 AM ರಿಂದ 06:00 PM
	19-ಫತೇಪುರ್ ಸಿಕ್ರಿ	07.05.2024 (ಮಂಗಳವಾರ)	07:00 AM ರಿಂದ 06:00 PM
	20-ಫಿರೋಜಾಬಾದ್	07.05.2024 (ಮಂಗಳವಾರ)	07:00 AM ರಿಂದ 06:00 PM
	21-ಮೈನ್‌ಪುರಿ	07.05.2024 (ಮಂಗಳವಾರ)	07:00 AM ರಿಂದ 06:00 PM
	22-ಎಟಾಹ್	07.05.2024 (ಮಂಗಳವಾರ)	07:00 AM ರಿಂದ 06:00 PM
	23-ಬದೌನ್	07.05.2024 (ಮಂಗಳವಾರ)	07:00 AM ರಿಂದ 06:00 PM
	24-ಆನ್ಲಾ	07.05.2024 (ಮಂಗಳವಾರ)	07:00 AM ರಿಂದ 06:00 PM
	25-ಬರೇಲಿ	07.05.2024 (ಮಂಗಳವಾರ)	07:00 AM ರಿಂದ 06:00 PM
ಪಶ್ಚಿಮ ಬಂಗಾಳ	7-ಮಲ್ದಾಹ ಉತ್ತರ	07.05.2024 (ಮಂಗಳವಾರ)	07:00 AM ರಿಂದ 06:00 PM
	8-ಮಲ್ದಾಹಾ ದಕ್ಷಿಣ	07.05.2024 (ಮಂಗಳವಾರ)	07:00 AM ರಿಂದ 06:00 PM
	9-ಜಂಗೀಪುರ	07.05.2024 (ಮಂಗಳವಾರ)	07:00 AM ರಿಂದ 06:00 PM
	11-ಮುರ್ಷಿದಾಬಾದ್	07.05.2024 (ಮಂಗಳವಾರ)	07:00 AM ರಿಂದ 06:00 PM
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು	1-ದಮನ್ ಮತ್ತು ಡಿಯು	07.05.2024 (ಮಂಗಳವಾರ)	07:00 AM ರಿಂದ 06:00 PM
	2-ದಾದ್ರಾ ಮತ್ತು ನಗರ ಹವೇಲಿ (ಪ.ಪಂ)	07.05.2024 (ಮಂಗಳವಾರ)	07:00 AM ರಿಂದ 06:00 PM
ಜಮ್ಮು ಮತ್ತು ಕಾಶ್ಮೀರ	3-ಅನಂತನಾಗ್- ರಾಜೌರಿ	07.05.2024 (ಮಂಗಳವಾರ)	07:00 AM ರಿಂದ 06:00 PM

ಆದೇಶಾನುಸಾರ,

(ಸಂಜೀವ್ ಕುಮಾರ್ ಪ್ರಸಾದ್)

ಕಾರ್ಯದರ್ಶಿ,
ಭಾರತ ಚುನಾವಣಾ ಆಯೋಗ

(ಮಧು ಎ.ಸಿ.)

ಸಹಾಯಕ ಮುಖ್ಯ ಚುನಾವಣಾಧಿಕಾರಿ
ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ,
ಸಿ.ಆ.ಸು ಇಲಾಖೆ (ಚುನಾವಣೆಗಳು)